

Kerala Gazette No. 14 dated 3rd April 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಸಿ) ಇಲಾಖೆ

ಅಧಿಸೂಚನೆ

ನಂಬು 12608/ಲೆಗ್. ಸಿ1/2017/ಕಾನೂನು. ತಿರುವನಂತಪುರಂ, 2017 ಜೂನ್ 1,
1192 ವೃಷಭ 18/
1939 ಜ್ಯೇಷ್ಠ 11.

2017 ಜೂನ್ 1ನೇ ದಿನಾಂಕದಂದು ಕೇರಳ ರಾಜ್ಯಪಾಲರು ಪ್ರಖ್ಯಾಪಿಸಿದ ಈ ಕೆಳಗಿನ ಅಧ್ಯಾದೇಶವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು.

ರಾಜ್ಯಪಾಲರ ಆಜ್ಞಾಪ್ರಕಾರ,

ಬಿ. ಜಿ. ಹರೀಂದ್ರನಾಥ್,

ಕಾನೂನು ಕಾರ್ಯದರ್ಶಿ.

2017ರ 10ನೇ ನಂಟ್ರ ಅಧ್ಯಾದೇಶ

2017ರ ಕೇರಳ ಢುನಿಸಿಪಾಲಿಟಿ (ತಿದ್ಧಪಡಿ) ಅಧ್ಯಾದೇಶ

ಭಾರತ ಗಣರಾಜ್ಯದ ಅರುವತ್ತೆಂಟನೇ ವರ್ಷದಲ್ಲಿ ಕೇರಳ ರಾಜ್ಯಪಾಲರು ಪ್ರಖ್ಯಾಪಿಸಿದುದು.

1994ರ ಕೇರಳ ಢುನಿಸಿಪಾಲಿಟಿ ಅಧಿನಿಯಢವನ್ನು ಢತ್ತಷ್ಟು
ತಿದ್ಧಪಡಿಢಾಡುವುದಕ್ಕಿರುವ

ಒಂದು

ಅಧ್ಯಾದೇಶ

ಪೀಠಿಕೆ.—1994ರ ಕೇರಳ ಢುನಿಸಿಪಾಲಿಟಿ ಅಧಿನಿಯಢ (1994ರ 20)ವನ್ನು ಇನ್ನು ಢುಂದೆ ಕಾಣುವ ಉದ್ದೇಶಗಲಿಗಾಗಿ ಢತ್ತಷ್ಟು ತಿದ್ಧಪಡಿಢಾಡುವುದು ಯುಕ್ತವಾಗಿರುವುದರಿಂದಲೂ;

ಕೇರಳ ರಾಜ್ಯ ವಿಧಾನಸಭೆಯು ಅಧಿವೇಶನದಲ್ಲಿಲ್ಲದಿರುವುದರಿಂದ ಹಾಗೂ ತಾನು ತ್ವರಿತ ಕ್ರಢವನ್ನು ಕೈಗೊಳ್ಳಲು ಅಗತ್ಯವಾಗುವ ಸನ್ನಿವೇಶವು ಅಸ್ತಿತ್ವದಲ್ಲಿದೆಂದು ಕೇರಳ ರಾಜ್ಯಪಾಲರಿಗೆ ಢನವರಿಕೆಯಾಗಿರುವುದರಿಂದಲೂ;

ಈಗ, ಆದುದರಿಂದ, ಭಾರತ ಸಂವಿಧಾನದ 217ನೇ ಅನುಚ್ಛೇದದ ಖಂಡ (1)ರ ಪ್ರಕಾರ ನೀಡಲ್ಪಟ್ಟ ಅಧಿಕಾರಗಳನ್ನು ವಿನಿಯೋಗಿಸಿ ಕೇರಳ ರಾಜ್ಯಪಾಲರು ಈ ಕೆಲಗಿನ ಅಧ್ಯಾದೇಶವನ್ನು ಪ್ರಖ್ಯಾಪಿಸುವರು:—

1. ಸಣ್ಣ ಹೆಸರು ಢತ್ತು ಪ್ರಾರಂಭ.—(1) ಈ ಅಧ್ಯಾದೇಶವನ್ನು 2017ರ ಕೇರಳ ಢುನಿಸಿಪಾಲಿಟಿ (ತಿದ್ಧಪಡಿ) ಅಧ್ಯಾದೇಶ ಎಂದು ಕರೆಯಬಹುದು.

(2) ಇದು ಕೂಡಲೇ ಜಾರಿಗೆ ಬರುವುದಾಗಿದೆ.

2. 1994ರ 20ನೇ ಅಧಿನಿಯಢವು ತಾತ್ಕಾಲಿಕವಾಗಿ ತಿದ್ಧಪಡಿಢಾಡಲ್ಪಡತಕ್ಕದ್ದು.— ಈ ಅಧ್ಯಾದೇಶವು ಜಾರಿಯಲ್ಲಿರುವ ಕಾಲಾವಧಿಯಲ್ಲಿ, 1994ರ ಕೇರಳ ಢುನಿಸಿಪಾಲಿಟಿ ಅಧಿನಿಯಢ (1994ರ 20)ವು (ಇನ್ನು ಢುಂದೆ ಪ್ರಧಾನ ಅಧಿನಿಯಢವೆಂದು ಉಲ್ಲೇಖಿಸಲ್ಪಡುವುದು) 3ನೇ ವಿಭಾಗದಲ್ಲಿ ನಿರ್ದಿಷ್ಟಪಡಿಸಿರುವ ತಿದ್ಧಪಡಿಗಲಿಗೆ ವಿಧೇಯವಾಗಿ ಪರಿಣಾಢಕಾರಿಯಾಗತಕ್ಕದ್ದು.

3. 447ನೇ ವಿಭಾಗಕ್ಕಿರುವ ತಿದ್ಧಪಡಿ.—ಪ್ರಧಾನ ಅಧಿನಿಯಢದ 447ನೇ ವಿಭಾಗದಲ್ಲಿ, (7) ರಿಂದ (10)ರ ವರೆಗಿನ ಉಪವಿಭಾಗಗಲು ಹಾಗೂ ವಿವರಣೆಯನ್ನು ಬಿಟ್ಟುಬಿಡತಕ್ಕದ್ದು.

ಪಿ. ಸದಾಶಿವಂ,

ರಾಜ್ಯಪಾಲರು.